



ಬೆನಾಂ ನಾಹಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಗೃಹಪತ್ರಿಕೆ

ಸಂಪುಟ-8, ಸಂಚಿಕೆ-3

ತ್ರೈಮಾಸಿಕ ಜುಲೈ-ಸೆಪ್ಟೆಂಬರ್ 2021

ಪುಟಗಳು-12



ಸನ್ಮಾನ್ಯ ಶ್ರೀ ವಿ.ಸುನಿಲ್ ಕುಮಾರ್

ಇಂಧನ ಇಲಾಖೆಯ ನೂತನ ಸಚಿವರಾಗಿ ಕಾರ್ಕಳ ಕ್ಷೇತ್ರದ ಶಾಸಕ ವಿ.ಸುನಿಲ್ ಕುಮಾರ್ ಅವರು ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.

ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿರುವ ಅವರು ಸಚಿವರಾಗುವ ಮುನ್ನ ವಿಧಾನಸಭೆ ಮುಖ್ಯ ಸಚಿವರಾಗಿ ಸಚಿವರ ಸ್ಥಾನಮಾನವನ್ನು ಹೊಂದಿದ್ದರು.

ಬಿ.ಎ. ಪದವೀಧರರಾಗಿರುವ ಅವರು ರಾಜ್ಯ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯರು (46 ವರ್ಷ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯವಾದಿ ಚಿಂತನೆಯ ಒಲವು ಹೊಂದಿರುವ ಅವರು ಇದುವರೆಗೆ ಹಲವು ಹೋರಾಟಗಳ ನೇತೃತ್ವವನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಇಂಧನ ಇಲಾಖೆಯ ಜೊತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆಯನ್ನೂ ಅವರು ಹೊಂದಿದ್ದಾರೆ.

ಈ ಸಂದರ್ಭದಲ್ಲಿ ಅವರಿಗೆ 'ಬೆನ್ಸಾಂ ಸ್ನೇಹಿ' ಶುಭ ಕೋರುತ್ತದೆ.



ಬೆವಿಕಂನ ನಿಗಮ ಕಛೇರಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.





ಬೆಸ್ಕಾಂ ಸಂಸ್ಥೆಯ ಆತ್ಮೀಯ ಸಹೋದ್ಯೋಗಿ ಬಂಧುಗಳೆ,

ಭಾರತವು ತನ್ನ ಎಪ್ಪತ್ತೈದನೆಯ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿರುವ ಈ ಮಹತ್ತರ ಸಂದರ್ಭದಲ್ಲಿ ತಮಗೆಲ್ಲರಿಗೂ ಸ್ವತಂತ್ರೋತ್ಸವದ ಶುಭಾಶಯಗಳನ್ನು ಕೋರಲು ಹರ್ಷವಾಗುತ್ತದೆ. ಈ ದೇಶ ಮತ್ತು ನಮ್ಮ ಕರ್ನಾಟಕ ನಾಡು ಸ್ವಾತಂತ್ರ್ಯ ನಂತರ ಅಭಿವೃದ್ಧಿಯಲ್ಲಿ ಸ್ಪಷ್ಟ ಹೆಜ್ಜೆ ಇಟ್ಟಿತು. ಕೃಷಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಮತ್ತು ಉದ್ಯೋಗ ಸೃಜನೆಯಲ್ಲಿ ಗಣನೀಯ ಸಾಧನೆಗಳಾಗಿವೆ. ಈ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದು ನಿಸ್ಸಂದೇಹವಾಗಿ ಇಂಧನ ಕ್ಷೇತ್ರ ಎನ್ನುವುದು ನಿರ್ವಿವಾದ. ಕರ್ನಾಟಕ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಆರಂಭದಿಂದಲೂ ಮುಂಚೂಣಿಯಲ್ಲಿರುವ ನಾಡು. ಜಲ ವಿದ್ಯುಚ್ಛಕ್ತಿ ಉತ್ಪಾದನೆಯ ಬೀಜಗಳು ಮೊದಲು ಅಂಕುರವಾದದ್ದೇ ಈ ನಾಡಿನ ನೆಲದಲ್ಲಿ. ಹಾಗಾಗಿ ಭಾರತದ ಪ್ರಗತಿಯನ್ನು ನೆನೆಯುವಲ್ಲಿ ಕರ್ನಾಟಕವು ಇಂಧನ ಕ್ಷೇತ್ರದಲ್ಲಿ ನಡೆಸಿದ ಪ್ರಯೋಗಗಳನ್ನು ನೆನೆಯುವುದು ಸೂಕ್ತವೆನಿಸಿದೆ.

ನಮ್ಮ ಬೆಸ್ಕಾಂ ಸಂಸ್ಥೆಯು ತನ್ನ ನಿಗದಿತ ಉದ್ದೇಶವಾದ ಕೇವಲ ವಿದ್ಯುತ್ ಸರಬರಾಜು ಕಾರ್ಯಕ್ಕೆ ಮಾತ್ರ ತನ್ನ ಕ್ಷೇತ್ರವನ್ನು ಸೀಮಿತಗೊಳಿಸಿಕೊಳ್ಳದೆ ಆಪತ್ಕಾಲಿನ ಸಮಯದಲ್ಲಿ ಸಾಮಾಜಿಕವಾಗಿಯೂ ತೊಡಗಿಸಿಕೊಂಡು ಜನತೆಯ ಸಂಕಷ್ಟಕ್ಕೆ ನೆರವಾಗಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಕೋವಿಡ್-19 ಸಾಂಕ್ರಾಮಿಕ ರೋಗವು ಜನತೆಯನ್ನು ಸಂಕಷ್ಟಕ್ಕೆ ದೂಡಿದಾಗ ಅವರ ಚಿಕಿತ್ಸೆಗೆ ಸಂಬಂಧಿಸಿದ ಅಗತ್ಯ ನೆರವು ಮತ್ತು ಮಾಹಿತಿಗಳನ್ನು ನೀಡಲು ಸಹಾಯವಾಣಿ ಕೇಂದ್ರವನ್ನು ತೆರೆಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಡನೆ ಕೈಜೋಡಿಸಿದೆ. ನಮ್ಮ ಸಂಸ್ಥೆಯ ದಿನದ 24 ಗಂಟೆ ಕ್ರಿಯಾಶೀಲವಾಗಿರುವ ಸಹಾಯವಾಣಿಯನ್ನು (1912) ಕೋವಿಡ್ ಕೇಂದ್ರದ ಸಹಾಯವಾಣಿಯಾಗಿ ವಿಸ್ತರಿಸಲಾಯಿತು. ಈಗಾಗಲೇ ಇದ್ದ 60 ಆಸನಗಳಿದ್ದ ವ್ಯವಸ್ಥೆಯನ್ನು 90ಕ್ಕೆ ಹೆಚ್ಚಿಸಿ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿಯೇ ಮೂಲ ಸೌಕರ್ಯಗಳನ್ನು ಕಲ್ಪಿಸಿ, ಅಗತ್ಯ ಸಿಬ್ಬಂದಿಯನ್ನು ನೇಮಿಸಿ ಜನತೆಯ ಸಂಕಷ್ಟ ಪರಿಹಾರಕ್ಕೆ ಸರ್ವ ರೀತಿಯಿಂದಲೂ ಸಹಕರಿಸಿದೆ. ನಮ್ಮ ಅಧಿಕಾರಿ-ಸಿಬ್ಬಂದಿಯೂ ಸಹ ಕೋವಿಡ್ ವಿರುದ್ಧದ ಸಮರದಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಂಡಿದ್ದು ಅವರ ಈ ಕಾರ್ಯವನ್ನು ಅಭಿನಂದಿಸುತ್ತೇನೆ.

ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಆಗುವ ವ್ಯತ್ಯಯಗಳನ್ನು ಸರಿಪಡಿಸಿ ಸಾರ್ವಜನಿಕರ ವಿಶ್ವಾಸಗಳನ್ನು ಗಳಿಸಿಕೊಳ್ಳುವುದು ಬಹಳ ಮುಖ್ಯ. ನಮ್ಮ ಸಿಬ್ಬಂದಿ ಈ ಕರ್ತವ್ಯದಲ್ಲಿ ನುರಿತವರಾಗಿದ್ದೂ ಸದಾ ಜಾಗೃತರಾಗಿರುವುದು ಅಪೇಕ್ಷಣೀಯ. ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಉದ್ಭವವಾಗುವ ಹೊಸ ಸವಾಲುಗಳಿಗೆ ಸಿದ್ಧವಾಗುವುದರ ಜೊತೆಗೆ ಸಾರ್ವಜನಿಕರಲ್ಲಿ ವಿದ್ಯುತ್ ಮಿತವ್ಯಯ ಮತ್ತು ಸುರಕ್ಷಿತ ಕ್ರಮಗಳ ಬಗ್ಗೆಯೂ ಅರಿವು, ಜಾಗೃತಿ ಮೂಡಿಸುವ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿ ಸಿಬ್ಬಂದಿ ಬದ್ಧತೆ ಮೆರೆಯಬೇಕು. ಶ್ರಾವಣ ಮಾಸದ ನಂತರ ಹಬ್ಬಗಳ ಸಾಲು ಆರಂಭವಾಗಲಿದೆ. ಈ ಹಬ್ಬಗಳನ್ನು ಜನತೆ ಸಂಭ್ರಮದಿಂದ ಆಚರಿಸಲಿ, ಕೋವಿಡ್ ಮುಂಜಾಗ್ರತೆ ನಿಯಮವನ್ನು ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸಲಿ ಎಂದು ಹಾರೈಸೋಣ.

ಎಲ್ಲರಿಗೂ ಗೌರಿ-ಗಣೇಶ ಹಬ್ಬ ಹಾಗೂ ನಾಡಹಬ್ಬ ದಸರಾದ ಶುಭಾಶಯಗಳು.

ಪಿ.ರಾಜೇಂದ್ರ ಚೋಪನ್
ವ್ಯವಸ್ಥಾಪಕ ನಿರ್ದೇಶಕರು, ಬೆವಿಕಂ

ಸಿಂಪಾದಕೀಯ

ಆತ್ಮೀಯ ಸಹೋದ್ಯೋಗಿ ಬಂಧುಗಳೆ,

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯಲ್ಲಿ ಬರುವ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಮತ್ತು ಉತ್ತಮ ಸೇವೆಗಳನ್ನು ಒದಗಿಸಲು ಕಾಲಕಾಲಕ್ಕೆ ವಿದ್ಯುತ್ ವಿತರಣಾ ಜಾಲವನ್ನು ಉನ್ನತೀಕರಿಸುವಲ್ಲಿ ಇತರೆ ವಿದ್ಯುತ್ ಕಂಪನಿಗಳಿಗೆ ಮಾದರಿಯೆನಿಸಿದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ಭೂಗತ ಕೇಬಲ್‌ಗಳನ್ನು ಅಳವಡಿಸುವ ಕಾರ್ಯವು ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಪ್ರಗತಿಯಲ್ಲಿದೆ. ಈ ಕಾರ್ಯವನ್ನು ಯಶಸ್ವಿನತ್ತ ಮುನ್ನಡೆಸುತ್ತಿರುವುದಕ್ಕೆ ನಮ್ಮ ಅಧಿಕಾರಿ ಸಿಬ್ಬಂದಿ ಅಭಿನಂದನಾರ್ಹರಾಗಿರುತ್ತಾರೆ.



ಇದರ ಜೊತೆಗೆ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ ಪರಿವರ್ತಕಗಳ ಕೇಂದ್ರಗಳ ವಿನ್ಯಾಸಗಳನ್ನು ಬದಲಾಯಿಸಿ ಹನ್ನೊಂದು ಮೀಟರ್ ಉದ್ದದ ಕಂಬದಲ್ಲಿ ನೂತನ ವಿನ್ಯಾಸದಲ್ಲಿ ಪರಿವರ್ತಕಗಳನ್ನು ಅಳವಡಿಸುವ ಕಾರ್ಯ ಪ್ರಶಂಸನೀಯ. ಹಾಗೂ ಬೆಸ್ಕಾಂ ಗ್ರಾಹಕರಿಗೆ ಆನ್‌ಲೈನ್ ಮೂಲಕ ತ್ವರಿತಗತಿಯ 'ಫಾಸ್ಟ್ ಟ್ರ್ಯಾಕ್' ಸೇವೆಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದಲ್ಲದೆ ಸೈಬರ್ ಸುರಕ್ಷತೆಯ ಕುರಿತಾದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಲಾಗುತ್ತಿದೆ.

ಹೀಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬೆಸ್ಕಾಂ ಸೇವೆಯು ಅಬಾಧಿತವಾಗಿ ಮುಂದುವರೆಯಲೆಂದು ಆಶಿಸುತ್ತಾ ಗೌರಿ ಗಣೇಶ ಹಬ್ಬದ ಜೊತೆಗೆ ಮುಂಬರುವ ದಸರಾ-ದೀಪಾವಳಿಯ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.

ಬಿ.ಆರ್.ಸೋಮಶೇಖರ್
ಪ್ರಧಾನ ವ್ಯವಸ್ಥಾಪಕರು (ಗ್ರಾಸಂ), ಬೆವಿಕಂ



ಕೃಷ್ಣಾ ಮತ್ತು ತುಂಗಾಭದ್ರಾ ಜೀವನದಿಗಳು ಹರಿಯುವ ರಾಯಚೂರು ಜಿಲ್ಲೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ.

ಹಿಂದುಳಿದ ಪ್ರದೇಶವೆಂದು ಪರಿಗಣಿಸಲ್ಪಟ್ಟಿದ್ದರೂ ಸಾಂಸ್ಕೃತಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ.

ಸುತ್ತಲೂ ಬೆಟ್ಟಗಳ ಸಾಲು, ಚಿನ್ನದ ನಾಡು, ಖನಿಜ ಸಂಪತ್ತು ಇತ್ಯಾದಿಗಳನ್ನು ಹಿಂದಿನಿಂದಲೂ ಈ ಜಿಲ್ಲೆಯಲ್ಲಿ ಕಾಣಬಹುದು.

ಚಾರಿತ್ರಿಕ ಪರಂಪರೆಯಲ್ಲಿ ಮೌರ್ಯರು, ಶಾತವಾಹನರು, ಬಾದಾಮಿ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಅರಸರು, ಬಹಮನಿ ಸುಲ್ತಾನರು, ನಿಜಾಮರು ಹೀಗೆ ಹತ್ತಾರು ಸಂಸ್ಥಾನಗಳು ಇಲ್ಲಿ ರಾಜ್ಯಭಾರ ನಡೆಸಿವೆ.

ರಾಯಚೂರು ಜಿಲ್ಲೆಯಿಂದ ಕೊಪ್ಪಳವನ್ನು ವಿಭಜಿಸಿದ ನಂತರ, ರಾಯಚೂರು, ಸಿಂಧನೂರು, ಅಂಗಸುಗೂರು, ಮಾನ್ವಿ ಹಾಗೂ ದೇವದುರ್ಗ ಸೇರಿದಂತೆ ಐದು ತಾಲ್ಲೂಕುಗಳನ್ನು ಜಿಲ್ಲೆ ಹೊಂದಿತ್ತು. ಮಸ್ಕಿ ಹಾಗೂ ಸಿರವಾರಗಳನ್ನು ತಾಲ್ಲೂಕು ಕೇಂದ್ರಗಳೆಂದು ಇತ್ತೀಚೆಗೆ



ಘೋಷಿಸಿದ ಪರಿಣಾಮವಾಗಿ, ಈಗ ಒಟ್ಟು ಏಳು ತಾಲ್ಲೂಕುಗಳನ್ನು ಜಿಲ್ಲೆ ಹೊಂದಿದೆ. ಭತ್ತ, ಹತ್ತಿ, ತೊಗರಿ, ಮೆಣಸಿನಕಾಯಿ, ಈರುಳ್ಳಿ, ಇಲ್ಲಿನ ಪ್ರಮುಖ ಬೆಳೆಗಳು. ಜಿಲ್ಲೆಯ ಜನಸಂಖ್ಯೆ ಅಂದಾಜು 16 ಲಕ್ಷ. ಉಷ್ಣ ವಿದ್ಯುತ್ ಸ್ಥಾವರ ಹಾಗೂ ಹೆಚ್ಚು ಚಿನ್ನದ ಗಣಿ ಇಲ್ಲಿನ ವಿಶೇಷಗಳಾಗಿವೆ.

ರಾಯಚೂರು ಕೋಟೆ : ಏಳುನೂರು ವರ್ಷಗಳ ಹಿನ್ನೆಲೆಯನ್ನು ಹೊಂದಿರುವ ಇಲ್ಲಿನ ಕೋಟೆ ಇಂದಿಗೂ ಸುಭದ್ರವಾಗಿದೆ. ಎರಡು ಸುತ್ತಿನ ಈ ಕೋಟೆಯು ಹಿಂದು ಮತ್ತು ಮುಸ್ಲಿಮರ ಕುಶಲತೆಯಿಂದ ನಿರ್ಮಾಣಗೊಂಡು ಭಾವೈಕ್ಯದ ಸಂಕೇತವಾಗಿದೆ.

ರಾಯಚೂರಿನಿಂದ 65 ಕಿ.ಮೀ. ದೂರದ ಕವಿತಾಳ ಗ್ರಾಮ ಒಂದು ಪುರಾತನ ಅಗ್ರಹಾರವಾಗಿತ್ತು. ಇಲ್ಲಿರುವ

ತ್ರಯಂಬಕೇಶ್ವರ ಶಿವಾಲಯವು ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು ಆಕರ್ಷಣೀಯವಾಗಿಯೂ ಇದೆ. ಸಮೀಪದಲ್ಲಿರುವ ಬೆಟ್ಟದಲ್ಲಿ ಅನೇಕ ಪ್ರಾಕೃತಿಕ ಗುಹೆಗಳಿವೆ.

ಮಧ್ಯಕಾಲೀನ ಯುಗಕ್ಕೆ ಸೇರಿದ ತ್ರಯಂಬಕೇಶ್ವರ ಶಿವಾಲಯದಲ್ಲಿ ಸುಂದರವಾದ ಮಹಿಷಾಸುರ ಮರ್ದಿನಿಯ ಶಿಲ್ಪವಿದೆ. ಹಿಂದಿನ ಕಾಲದಲ್ಲಿ ಈ ಪ್ರದೇಶದಲ್ಲಿ ಚಿನ್ನವನ್ನು ತೆಗೆಯುತ್ತಿದ್ದ ಹಳೆಯ ಗಣಿಗಳಿವೆ.



ಅಂಬಾದೇವಿ ಸುಕ್ಷೇತ್ರ: ಸಿಂಧನೂರಿನಿಂದ 16 ಕಿ.ಮೀ ದೂರದಲ್ಲಿರುವ ಸಿದ್ಧ ಪರ್ವತ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದಿರುವ ಈ ಅಂಬಾ ಭವಾನಿಯ ದೇವಾಲಯವು ಇಲ್ಲಿನ ಶಕ್ತಿದೇವತೆಯ ಸ್ಥಳವಾಗಿದೆ. ಪ್ರತಿವರ್ಷವೂ ಬನದ ಹುಣ್ಣಿಮೆಯಂದು ಮೂರು ದಿನಗಳ ಕಾಲ ಭಾರೀ ಜಾತ್ರೆಯು ನಡೆಯುತ್ತದೆ.

ಜಲದುರ್ಗಕೋಟೆ: ಅಂಗಸುಗೂರಿನಿಂದ 20 ಕಿ.ಮೀ. ದೂರದಲ್ಲಿರುವ ಈ ಕೋಟೆ ಒಂದು ಆಕರ್ಷಣೀಯ ಸ್ಥಳವಾಗಿದೆ. ಕೃಷ್ಣಾನದಿಯ ನಡುಗಡ್ಡೆಯಾದ ಈ ಪ್ರದೇಶದ ಕೋಟೆಯು 140 ಮೀಟರು ಎತ್ತರದಲ್ಲಿದೆ. ಭಾರೀ ಗಾತ್ರದ ಬಂಡೆಗಳಿಂದ ಸುತ್ತುವರಿಯಲ್ಪಟ್ಟ ಈ ಕೋಟೆಯು ನೋಡಲು ರಮಣೀಯವಾಗಿದೆ.

ಜಾಲಹಳ್ಳಿ ರಂಗನಾಥ ಸ್ವಾಮಿಯ ದೇವಾಲಯ: ರಾಯಚೂರಿನಿಂದ 80 ಕಿ.ಮೀ ದೂರದ ಸುತ್ತಲೂ ಅರಣ್ಯ ಮತ್ತು ಬೆಟ್ಟಗಳಿಂದ ಕೂಡಿದ ಜಾಲಹಳ್ಳಿ ಒಂದು ರಮಣೀಯ ಪ್ರದೇಶ. ಇಲ್ಲಿ ನಿಂಬೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ. ಊರಿನ ಮಧ್ಯದಲ್ಲಿ ಶ್ರೀರಂಗನಾಥ ಸ್ವಾಮಿಯ ದೇವಾಲಯವಿದೆ.

ಮಸ್ಕಿ ಗ್ರಾಮ : ಐತಿಹಾಸಿಕ ಗ್ರಾಮವಾದ ಮಸ್ಕಿಯಲ್ಲಿ ಅಶೋಕನ ಕಾಲದ ಶಿಲಾ ಶಾಸನವು ಪ್ರಸಿದ್ಧಿಯಾಗಿದೆ. ಬಹಳ ಕಾಲದಿಂದಲೂ ಅಜ್ಞಾತದಲ್ಲಿಯೇ ಇದ್ದ ಈ ಶಾಸನವನ್ನು 1905ರಲ್ಲಿ ಬೇಡನ್ ಎಂಬ ಬ್ರಿಟಿಷ್

ಎಂಜಿನಿಯರ್ ಪತ್ತೆ ಮಾಡಿದನಂತೆ. ಇದರ ಮಹತ್ವ ಅರಿಯಲು ವಿದೇಶಗಳಿಂದಲೂ ವಿದ್ವಾಂಸರು ಬರುತ್ತಾರೆ.

ರಾಯಚೂರಿನಿಂದ 5 ಕಿ.ಮೀ ದೂರದ ಮಲಯಬಾದ್ ಕೋಟೆ ರಾಯಚೂರಿನ ಕೋಟೆಯ ನಿರ್ಮಾಣಕ್ಕೆ ಮೊದಲೇ ಕಟ್ಟಲಾಗಿತ್ತು ಎಂದು ಹೇಳಲಾಗಿದೆ. ಶ್ರೀಕೃಷ್ಣದೇವ ರಾಯನು ರಾಯಚೂರು ಕೋಟೆಯ ಮೇಲೆ ದಂಡೆತ್ತಿ ಬಂದಾಗ ಅವನ ಸೈನ್ಯವು ಈ ಕೋಟೆಯಲ್ಲಿ ಬೀಡು ಬಿಟ್ಟಂತೆ. ಇಲ್ಲಿರುವ ಕಲಾಮಂಟಪದ ಮುಂಭಾಗದಲ್ಲಿ ಎರಡು ಕಲ್ಲಿನ ಆನೆಗಳನ್ನು ಕೆತ್ತಲಾಗಿದೆ. ದೂರದಿಂದ ನೋಡಿದರೆ ಈ ಆನೆಗಳು ಜೀವಂತವಾಗಿರುವಂತೆಯೇ ಭಾಸವಾಗುವುದು.

ಮಾನ್ವಿ: ರಾಯಚೂರಿನಿಂದ 22 ಕಿ.ಮೀ ದೂರದ ಮಾನ್ವಿ ತುಂಗಭದ್ರಾ ನದಿಯ ತೀರದಲ್ಲಿದ್ದು ಅನೇಕ ಪ್ರಭಾವಿ ದೇವಾಲಯಗಳನ್ನು ಒಳಗೊಂಡಿದೆ. ಅನೇಕ ಶ್ರೇಷ್ಠ ದಾಸವರೇಣ್ಯರು ಇಲ್ಲಿ ಭಕ್ತಿ ಸುಧೆಯನ್ನು ಹರಿಸಿದ್ದಾರೆ. ಹರಿದಾಸ ಸಾಹಿತ್ಯಕ್ಕೆ ಪುನರುಜ್ಜೀವನವನ್ನು ನೀಡಿದ ಕೀರ್ತಿ ಮಾನ್ವಿಗೆ ಸಲ್ಲುತ್ತದೆ.



ರಾಯಚೂರಿನಿಂದ 83 ಕಿ.ಮೀ ದೂರದಲ್ಲಿರುವ ಮುದುಗಲ್ ಕೋಟೆ ಚಾರಿತ್ರಿಕ ಹಿನ್ನೆಲೆಯುಳ್ಳ ಅನೇಕ ವೈಶಿಷ್ಟ್ಯಗಳಿಂದ ಕೂಡಿದೆ.

ವಿಜಯನಗರದ ಅರಸರು ಮತ್ತು ಆದಿಲ್‌ಶಾಹಿಗಳು ಈ ಕೋಟೆಯನ್ನು ಭದ್ರಪಡಿಸಿದರು. ಚಾರಣ ಪ್ರೇಮಿಗಳಿಗೆ ಈ ಕೋಟೆಯು ಅತ್ಯುತ್ತಮ ತಾಣ.

ಹಟ್ಟಿ ಚಿನ್ನದ ಗಣಿ: ರಾಯಚೂರಿನಿಂದ 65 ಕಿ.ಮೀ ದೂರದ ಈ ಪ್ರದೇಶ ಅಶೋಕನ ಕಾಲದಿಂದಲೂ ಪ್ರಸಿದ್ಧಿ ಪಡೆದಿದೆ. ಆ ಕಾಲದಿಂದಲೇ ಇಲ್ಲಿ ಚಿನ್ನವನ್ನು ತೆಗೆಯುತ್ತಿದ್ದರೆಂದು ಹೇಳಲಾಗಿದೆ. ಚಿನ್ನದ ಜತೆಗೆ ಇಲ್ಲಿ ಕೆಲವು ಖನಿಜಗಳೂ ದೊರೆತಿವೆ.

ದೇವದುರ್ಗದ ಕೋಟೆ: ಬೆಟ್ಟ ಗುಡ್ಡಗಳಿಂದ ಆವೃತವಾಗಿ ನೈಸರ್ಗಿಕ ಕಲ್ಲು ಬಂಡೆಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಪ್ರದೇಶವನ್ನು ದೇವದುರ್ಗ ಎಂದು ಕರೆಯಲಾಗುತ್ತದೆ.

ಸ್ಥಳ ಪುರಾಣದಂತೆ ಜಮದಗ್ನಿ ಋಷಿಯು ಇಲ್ಲಿ ತಪಸ್ಸು ಮಾಡಿದ್ದನಂತೆ.

ಶರಣರು ಮತ್ತು ಅನುಭಾವಿ ಕವಿಗಳ ನಾಡು ಆಗಿದೆ. 12ನೇ ಶತಮಾನದ ಮಸರಕಲ್ಲು ಮುಕ್ತಾಯಕ್ಕೆ ಮತ್ತು ಗಬ್ಬೂರಿನ ಬಿಜ್ಜಿಬಾಚಯ್ಯ ಅವರ ನೆಲೆವೀಡೂ ಆಗಿತ್ತಂತೆ.

ಈ ಬೆಟ್ಟಗಳ ದಕ್ಷಿಣದಲ್ಲಿರುವ ಬೆಟ್ಟದ ಮೇಲೆ ಸಿದ್ಧರಾಮೇಶ್ವರ ದೇವಾಲಯವಿದೆ. ಸಮೀಪದಲ್ಲಿಯೇ ಚಂದನ ಕೆರೆ ಎಂಬ ವಿಶಾಲವಾದ ಸರೋವರವಿದೆ.



ಬೆಟ್ಟದ ಮೇಲೆ ಅನೇಕ ಗುಹೆಗಳೂ ಇವೆ. ನಾಯಕ ವಂಶಸ್ಥರು ನಿರ್ಮಿಸಿದ ದರ್ಬಾರ್ ಹಾಲ್ ಅವಶೇಷಗಳನ್ನು ಅಲ್ಲಿ ನೋಡಬಹುದು.

ಇಂತಹ ಹಲವಾರು ಪ್ರವಾಸಿ ತಾಣಗಳು ರಾಯಚೂರು ಜಿಲ್ಲೆಯಲ್ಲಿವೆ. *

ಬದುಕು

ಸಮಯದ ಸರಪಳಿ
ಗಡಿಬಡಿಯ ಬದುಕಾಗಿಹುದು
ದಿನವಿಡಿ ಎಲ್ಲದರ ಹಾವಳಿ.
ನಿಂತರೆ ಎಲ್ಲಾ ನೆನಪು
ಕೂತರೆ ಒಂದಲ್ಲೊಂದು ಗಾಬರಿ
ಯಾವುದೂ ಪೂರ್ಣವಿಲ್ಲ
ಕೇವಲ ಅಪೂರ್ಣದ
ಕತೆಯಾಗಿಹುದು
ದಿನವಿಡಿ ಎಲ್ಲದರ ಸರಪಳಿ.
ಕಣ್ ಮುಚ್ಚಿದರೆ ಎಲ್ಲದರ ಹಾವಳಿ
ಕಣ್ ತೆಗೆದರೆ ತರಾತುರಿ
ಕಣ್‌ಗಳ ಮಿಂಚೇ ಮಾಸಿತು
ಕಣ್ ಕೆಳಗಿನ ಕಷ್ಟ ಬೆಳೆಯಿತು.
ಸಮಯದ ಸರಪಳಿಯಲ್ಲಿ
ಭಾವ, ಭಾವನೆಗಳ ಮಾತು
ಮುಪ್ಪಿನಲ ತಲೆ ನೆರೆಯಿತು
ಹಿಂತಿರುಗಿ ನೋಡುವಷ್ಟರಲ್ಲಿ
ಬದುಕಿನ ಸಿಹಿ ತೀರೇ ಹೋಯಿತು
ಇನ್ನು ಕೇವಲ ಕಂಬನಿ.
-ಕವಿತೆ
ಸಕಾನಿಇಂ.(ವಿ), ಜಯನಗರ ವಿಭಾಗ, ಬೆವಿಕಂ



ಸಾಧಕರು ಇವರು

ನಿಫಂಟು ತಜ್ಞರೆಂದೇ ಕನ್ನಡನಾಡಿನಲ್ಲಿ ಪ್ರಖ್ಯಾತರಾದ ಜಿ.ವೆಂಕಟಸುಬ್ಬಯ್ಯನವರು ಕನ್ನಡ ಸಾರಸ್ವತ ಲೋಕದ ದಿಗ್ಗಜರಲ್ಲ ಒಬ್ಬರು.

ಅವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ. ತಂದೆ ಗಂಜಾಂ ತಿಮ್ಮಣ್ಣಯ್ಯನವರು ಮೈಸೂರು ಅರಮನೆಯ ವಿದ್ವಾಂಸರಾಗಿದ್ದರು. ತಾಯಿ ಸುಬ್ಬಮ್ಮನವರು. ಪ್ರೊ. ಜಿ.ವಿ. ಅವರ ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿಯೇ ನಡೆಯಿತು. ಅವರು ಹೈಸ್ಕೂಲಿಗೆ ಸೇರಿದ್ದು ಮಧುಗಿರಿಯಲ್ಲಿ. ಇಂಟರ್ ಮೀಡಿಯಟ್ ಮತ್ತು ಆನರ್ಸ್ ಓದಿದ್ದು ಮೈಸೂರು ಮಹಾರಾಜ ಕಾಲೇಜಿನಲ್ಲಿ. 1937 ರಲ್ಲಿ ಎಂ.ಎ. ಮತ್ತು 1939 ರಲ್ಲಿ ಬಿ.ಏ. ಪದವಿ ಗಳಿಸಿದರು.

ಪ್ರೊ. ಜಿ.ವೆಂಕಟಸುಬ್ಬಯ್ಯನವರು ಮೊದಲು ಉದ್ಯೋಗಕ್ಕಾಗಿ ಸೇರಿದ್ದು ಮಂಡ್ಯದ ಪುರಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ. ಬೆಂಗಳೂರಿನ ಹೈಸ್ಕೂಲಿನಲ್ಲಿ ಕೆಲಕಾಲ ಅಧ್ಯಾಪಕರಾಗಿ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಉಪಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, 1972 ರಲ್ಲಿ ಸಂಜೆ ಕಾಲೇಜಿನ ಪ್ರಿನ್ಸಿಪಾಲರಾಗಿ 1973 ರಲ್ಲಿ ನಿವೃತ್ತಿ ಪಡೆದರು.

ಪ್ರೊ. ಜಿ.ವೆಂ. ಅವರು ಕನ್ನಡ ಸಾಹಿತ್ಯ ವನ್ನು ಬೆಳೆಸುವ ಕೈಂಕರ್ಯದಲ್ಲಿ ಎಂದೂ ಮುಂದು. ಮಹಾರಾಜಾ ಕಾಲೇಜಿನ ಪ್ರಚಾರೋಪನ್ಯಾಸ ಪುಸ್ತಕ ಮಾಲೆಯಲ್ಲಿ ಅವರು ಹಲವಾರು ಕೃತಿ ರಚನೆ ಮಾಡಿದ್ದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ 'ಬಾಲ ಕರ್ನಾಟಕ' ಸಂಘ ಸ್ಥಾಪನೆ ಮಾಡಿದರು. ಎಚ್.ಎಂ.ಶಂಕರನಾರಾಯಣ ರಾಯರು ಹೊರತಂದ 'ರೋಹಿಣಿ' ಕೈಬರಹದ ಪತ್ರಿಕೆಗೆ ಸಹಾಯ ನೀಡಿದರು. ಬೆಂಗಳೂರಿಗೆ ಬಂದ ನಂತರ ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದರು. 1954-56ರ ವರೆಗೆ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, 1965-69 ರ ವರೆಗೆ ಅಧ್ಯಕ್ಷರಾಗಿ, ಪರಿಷತ್ತಿನ ನಿಫಂಟು ಸಮಿತಿಯ ಸದಸ್ಯರಾಗಿ, 1965-67 ರ ವರೆಗೆ ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯರಾಗಿ, ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್, ಸೆನೆಟ್, ಪಠ್ಯಪುಸ್ತಕ ಸಮಿತಿ, ಪರೀಕ್ಷಾ ಸಮಿತಿಯ ಸದಸ್ಯರಾಗಿ ಹೀಗೆ ಅವರು ವಿವಿಧ ಕ್ಷೇತ್ರ ರೀತಿಗಳಲ್ಲಿ ಸಲ್ಲಿಸಿದ ಸೇವೆ ಅಪಾರವಾದದ್ದು.

ಕನ್ನಡ ನಿಫಂಟು ಮೂಡುವುದಕ್ಕೆ ಪ್ರೊ. ಜಿ.ವೆಂಕಟ- ಸುಬ್ಬಯ್ಯನವರ ಕೊಡುಗೆ ಮಹತ್ವವಾದದ್ದು. ಕನ್ನಡ ನಿಫಂಟು ತಯಾರು ಮಾಡಬೇಕು ಎಂದು ಅವರಿಗೆ ಮೊದಲಿನಿಂದಲೂ ಆಸಕ್ತಿ ಇತ್ತು. 1943 ರಲ್ಲಿ ಡಿ.ಎಲ್.ನರಸಿಂಹಾಚಾರ್ಯರು ನಿಫಂಟಿಗೆ ಶಬ್ದಗಳನ್ನು

ಪ್ರೊ. ಜಿ.ವೆಂಕಟಸುಬ್ಬಯ್ಯ

ಆರಿಸುವುದಕ್ಕೆ ಆಯೋಜಿಸಿದ್ದ ಕೆಲವರಲ್ಲಿ ಪ್ರೊ.ಜಿ.ವಿ. ಅವರೂ ಒಬ್ಬರು. ಇವರುಗಳ ಕೈಯಲ್ಲಿ ದಿನನಿತ್ಯದ ಭಾಷೆಯಿಂದ, ಹಳೆಗನ್ನಡದಿಂದ, ಹೊಸಗನ್ನಡದಿಂದ ನಿಫಂಟಿಗೆ ಬೇಕಾದ ಶಬ್ದಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ವಹಿಸಿದರು. ಮುಂದೆ ಜಿ.ವಿ. ಅವರಿಗೆ ಪ್ರೊಫೆಸರ್ ಆಗಿದ್ದ ಎ.ಆರ್.ಕೃಷ್ಣಶಾಸ್ತ್ರಿಗಳು ಪರಿಷತ್ತಿನ ನಿಫಂಟಿಗೆ ಪ್ರಧಾನ ಸಂಪಾದಕರಾದಾಗ, ಜಿ.ವಿ. ಅವರಲ್ಲಿ ನಿಫಂಟಿನ ಕುರಿತಾಗಿದ್ದ ಪ್ರೀತಿಯನ್ನು ಗಮನಿಸಿ ಅವರನ್ನು ವೈಯಕ್ತಿಕವಾಗಿ ಮನೆಗೆ ಕರೆಸಿಕೊಂಡು ಸಂಸ್ಕೃತ ನಿಫಂಟನ್ನು ವೈದಿಕ ನಿಫಂಟನ್ನು ಯಾಸನ ನಿರುಕ್ತವನ್ನು ಪಾಠ ಮಾಡಿದರು. ಹಾಗಾಗಿ ಪ್ರೊ. ಜಿ.ವಿ. ಅವರಿಗೆ ಅದರ ಮೇಲೆ ಅಪಾರ ಆಸಕ್ತಿ ಮೂಡಿತ್ತು. ಮುಂದೆ ಜಿ.ವಿ. ಅವರೇ ಪರಿಷತ್ತಿನ ನಿಫಂಟಿಗೆ ಪ್ರಧಾನ ಸಂಪಾದಕರಾದರು.



ಪ್ರೊ.ಜಿ.ವಿ.ಅವರ ಮತ್ತೊಂದು ಮಹತ್ವದ ಸಾಧನೆಯೆಂದರೆ ರಾಮಕೃಷ್ಣ ಸ್ಟೂಡೆಂಟ್ ಹೋಂ ಅನ್ನು ಕಟ್ಟಿ ಬೆಳೆಸಿದುದು. ಅದಕ್ಕೆ ಮೊದಲು ಜಿ.ವಿ.ಅವರನ್ನು ಸದಸ್ಯರಾಗಿ ಸಿದವರು ಎಂ. ಬಿ. ಗೋಪಾಲಸ್ವಾಮಿ ಅವರು. ಗೋಪಾಲಸ್ವಾಮಿ ಅವರು ನೀವು ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳುವುದರಲ್ಲಿ ಎತ್ತಿದ್ದ ಕೈ. ಹಾಗಾಗಿ ನೀವು ಈ ಕೆಲಸ ಮಾಡಬೇಕು ಎಂದಾಗ ಜಿ.ವಿ ಅವರು ಪ್ರತಿನಿತ್ಯ ಬಡುವಿನ ಹೊತ್ತಿನಲ್ಲಿ ಹೋಗಿ ಅಲ್ಲಿನ ಬಡಮಕ್ಕಳಿಗೆ ಪಾಠ ಹೇಳುತ್ತಿದ್ದರು. ಅಲ್ಲಿ ಅವರು ವಿದ್ಯಾರ್ಥಿಗಳಿಂದ ಅದೆಷ್ಟು ಪ್ರೀತಿ ಸಂಪಾದಿಸಿದ್ದರು ಅಂದರೆ ಅವರನ್ನು ವಾರ್ಡನ್ ಮಾಡಲಾಯಿತು. ರಾಮಕೃಷ್ಣ ಸ್ಟೂಡೆಂಟ್ ಹೋಂನಲ್ಲಿ ಪ್ರೊ.ಜಿ.ವಿ. ಅವರು ಬೆಳೆಸಿದ ವಿದ್ಯಾರ್ಥಿಗಳ ಸಂಖ್ಯೆ ಸಹಸ್ರಾರು.

ಶಿಕ್ಷಣ ಮಾಧ್ಯಮವಾಗಿ ಕನ್ನಡ ಹೇಗಿರಬೇಕು, ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ಪ್ರೊ.ಜಿ.ವೆಂಕಟ- ಸುಬ್ಬಯ್ಯನವರ ಮಾತು ಅತ್ಯಂತ ಅರ್ಥಪೂರ್ಣವಾಗಿದೆ. "ನಮ್ಮ ದೇಶದ ಶಿಕ್ಷಣ ವ್ಯವಸ್ಥೆ ದೊಡ್ಡ ತಪ್ಪು ಏನೆಂದರೆ, ವಿಜ್ಞಾನವನ್ನು ಭೋಧನೆ ಮಾಡುವಾಗ ಪಾರಿಭಾಷಿಕ ಶಬ್ದಗಳನ್ನು ಉಪಯೋಗ ಮಾಡದೆ ಅದನ್ನು ಅನುವಾದ ಮಾಡೋಕೆ ಪ್ರಯತ್ನಪಟ್ಟಿದ್ದು". ಕನ್ನಡದಲ್ಲಿ ವಿಜ್ಞಾನ ಭೋಧಿಸುವುದಕ್ಕೆ ಬರುವುದಿಲ್ಲ ಎಂಬ ವಾದ ಶುರುವಾಗಿದ್ದು ಅಲ್ಲೇ. ಇಂಗ್ಲಿಷ್ ಮೀಡಿಯಂ ಎಂದು ಬಂದಿದ್ದು ಆ ಕಾರಣಕ್ಕೇ. ಇಂಗ್ಲಿಷ್ ಅನ್ನು ಭಾಷೆಯಾಗಿ ಕಲಿಸೋದೇ ಬೇರೆ. ಮೀಡಿಯಂ ಆಗಿ ಕಲಿಸೋದೇ ಬೇರೆ. ಇಂಗ್ಲಿಷ್ ಮೀಡಿಯಂನಿಂದ ಇಂಗ್ಲಿಷ್ ಭಾಷೆ ಖಂಡಿತವಾಗಿ ಬರೋಲ್ಲ. ಅದಕ್ಕೆ ಬೇರೆ ಮಾದರಿಯ ಕಲಿಕೆ ಬೇಕು. ಇಂಗ್ಲಿಷ್ ಭಾಷೆಯನ್ನು ಒಂದು ಸಬ್ಜೆಕ್ಟ್ ಆಗಿ ಪಾಠ ಮಾಡಿ. ಕನ್ನಡ ಮೀಡಿಯಂ ಇಬ್ಬೊಕ್ಕ. ಇಂಗ್ಲಿಷ್ ಮೀಡಿಯಂ ಚಿಟ್ಟಾಕಿ. ಎಜುಕೇಷನ್ ಅನ್ನೋದನ್ನು

ಸೆಂಟ್ರಲ್ ಸಬ್ಜೆಕ್ಟ್ ಮಾಡಬೇಕು. ಆವಾಗ ಒಂದೇ ಮೆಥೆಡ್‌ನಲ್ಲಿ ದೇಶದಾದ್ಯಂತ ಶಿಕ್ಷಣ ನಡೆಯುತ್ತೆ. ಈಗ ಅದು ಸ್ಟೇಟ್ ಸಬ್ಜೆಕ್ಟ್ ಆಗಿರುವುದರಿಂದ ಒಂದೊಂದು ಸ್ಟೇಟ್‌ನಲ್ಲಿ ಒಂದೊಂದು ಥರಾ ಕಲಿಕೆಯ ವಿಧಾನ ಇದೆ. ಇಷ್ಟ ಬಂದ ಹಾಗೆ ಮಾಡ್ಕೊಂಡು ಹೋಗಿದಾರೆ. ಒಟ್ಟು ಇಂಡಿಯಾ ದೇಶಕ್ಕೆ ಒಂದೇ ರೀತಿಯ ಶಿಕ್ಷಣ ಬೇಕು. ಇದನ್ನು ನಾನು ಅನೇಕ ಸಲ ಹೇಳಿದ್ದೀನಿ, ಈಗ ಆಗಬೇಕಿರುವ ಕೆಲಸ ಸಂಸತ್ತಿನಲ್ಲಿ ಈ ಕುರಿತು ತಿದ್ದುಪಡಿಯನ್ನು ತರುವುದು” ರಾಜ ಮಹಾರಾಜರ ಕಾಲದಲ್ಲಿ ಇದ್ದ ಒಳ್ಳೆಯ ಆಡಳಿತ ಬರಬರುತ್ತಾ ಹದಗೆಟ್ಟು, ರಾಜಕೀಯ, ಕಾರ್ಯಾಂಗ, ನ್ಯಾಯಾಂಗ ಇವೆಲ್ಲಾ ಭ್ರಷ್ಟತೆಯಿಂದ ತುಂಬ ತುಳುಕುತ್ತಿರುವ ಬಗ್ಗೆ ಜಿ.ವಿ ಅವರಲ್ಲಿ ಅಪಾರವಾದ ನೋವಿದೆ. ಪ್ರೊ.ಜಿ.ವೆಂಕಟಸುಬ್ಬಯ್ಯನವರು ರಚಿಸಿರುವ ಕೃತಿಗಳಲ್ಲಿ ವಿಮರ್ಶೆಯಾಗಿ ನಯಸೇನ, ಅನುಕಲ್ಪನೆ: ಸಂಪಾದಿತ ಕೃತಿಗಳಾಗಿ ವಿಕಾಸ, ಕಾವ್ಯಲಹರಿ, ಕಾವ್ಯಸಂಪುಟ: ಅನುವಾದಗಳಾಗಿ ಶಂಕರಾಚಾರ್ಯ, ಕಬೀರ, ಅಂಡನ್ ಪಾನ್ಸನ್: ಮಕ್ಕಳ ಕೃತಿಗಳಾಗಿ ರಾಜನ್ಸನ್ ಕ್ರೂಸೋ, ಕವಿಜನ್ಮ, ಚಾವುಂಡರಾಯ, ಕಾವ್ಯಕೃತಿಗಳಾಗಿ ನಳಚಂಪು ಸಂಗ್ರಹ, ಅಕ್ರೂರ ಚರಿತ್ರೆ ಸಂಗ್ರಹ, ಕರ್ಣ ಕರ್ಣಾಮೃತ

ಮುಂತಾದವು ಪ್ರಖ್ಯಾತವಾಗಿವೆ. ಕನ್ನಡ ಶಾಸನ ಪರಿಚಯ, ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು, ಕನ್ನಡ ಸಾಹಿತ್ಯಲೋಕದ ಸಾರಸ್ವತರು ಮುಂತಾದ ವಿಶಿಷ್ಟ ಕೃತಿಗಳೂ ಸೇರಿದಂತೆ ಪ್ರೊ.ಜಿ.ವಿ ಅವರು ಅರವತ್ತಕ್ಕೂ ಹೆಚ್ಚು ಮಹತ್ವಪೂರ್ಣ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಜಿ.ಕೃಷ್ಣಮೂರ್ತಿ ಅವರ ವಿಚಾರವನ್ನೂ ಆಪ್ತವಾಗಿ ಕನ್ನಡಿಗರಿಗೆ ಬರೆದುಕೊಟ್ಟಿದ್ದಾರೆ.

ಪದ್ಮಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪ್ರಶಸ್ತಿ, ರಾಜ್ಯ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಅಂಕಣಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಗೊರೂರು, ಮಾಸ್ತಿ, ಅ.ನ.ಕೃ ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಹಲವಾರು ಗೌರವಗಳು ಪ್ರೊ.ಜಿ.ವಿ ಅವರಿಗೆ ಸಂದಿವೆ.

1913 ಆಗಸ್ಟ್ 23 ರಂದು ಜನಿಸಿದ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರು 107 ವರ್ಷ ಪೂರೈಸಿ 108 ಕ್ಕೆ ಕಾಲಟ್ಟಿರುವ ಶತಾಯುಷಿಗಳು. 2021ರ ಏಪ್ರಿಲ್ 19 ರಂದು ನಿಧನರಾದರು.

ಉತ್ತಮ ಆರೋಗ್ಯಕ್ಕಾಗಿ ಹೀಗೆ ಮಾಡಿ

ನಿಧಾನವಾಗಿ ಯೋಗ, ಬೆಳಗ್ಗೆ ನಡಿಗೆ ಮತ್ತು ವ್ಯಾಯಾಮ ಅಳವಡಿಸಿಕೊಳ್ಳಿ, ಕ್ರಮೇಣ ಅದನ್ನು ನಿಮ್ಮ ದೈನಂದಿನ ವೇಳಾಪಟ್ಟಿಗೆ ತರುವುದರಿಂದ ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಪುನಶ್ಚೇತನಗೊಳಿಸುತ್ತದೆ.

ಪೌಷ್ಟಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಿ, ಕೋವಿಡ್-19 ದೇಹವನ್ನು ಒತ್ತಡಕ್ಕೆ ತಕ್ಕುತ್ತದೆ ಮತ್ತು ಔಷಧಿಗಳು ನಮ್ಮ ದೇಹವನ್ನು ದುರ್ಬಲಗೊಳಿಸುತ್ತವೆ. ಮೊಟ್ಟೆ, ಮೀನು ಮತ್ತಿತರ ಪೌಷ್ಟಿಕ ಆಹಾರ ಮತ್ತು ದೇಹಕ್ಕೆ ಸಂಸ್ಕರಿಸಲು ಸರಳವಾದ ಆಹಾರ ಸೇವಿಸಿ, ಬೇಕರಿ ಪದಾರ್ಥ, ಕರಿದ ತಿನಿಸು, ಮೈದಾ ಮೊದಲಾದ ಪದಾರ್ಥಗಳಿಂದ ದೂರವಿರಿ, ಬೆಚ್ಚಗಿನ ನೀರನ್ನು ಕುಡಿಯಿರಿ.



ಚೈವನಪ್ರಾಶ, ಅರಿಶಿನ ಮಿಶ್ರಿತ ಹಾಲು, ಅಮೃತಬಳ್ಳಿ ಪುಡಿ, ಅಶ್ವಗಂಧ, ದೈನಂದಿನ ಗಾರ್ಲಿಂಗ್, ಹಬೆ ತೆಗೆದುಕೊಳ್ಳುವುದು ಮೊದಲಾದ ಆರೋಗ್ಯಕರ ಅಭ್ಯಾಸ ಬೆಳೆಸಿಕೊಳ್ಳಿ, ವಿಟಮಿನ್ ಸಿ ಮತ್ತು ಜಿಂಕ್‌ಯುಕ್ತ ಆಹಾರಗಳನ್ನು ಹೆಚ್ಚಾಗಿ ತೆಗೆದುಕೊಳ್ಳಿ, ಕಡಿಮೆ ಉಡುಪಿನಲ್ಲಿ ಹತ್ತು ನಿಮಿಷಗಳ ಕಾಲ ಬಿಸಿಲಿನಲ್ಲಿ ನಿಂತರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಪ್ರಮಾಣ ಹೆಚ್ಚುತ್ತದೆ.

ಕಳೆದುಹೋದ ಏಕಾಗ್ರತೆ, ಆಲೋಚನಾ ಸಾಮರ್ಥ್ಯಗಳು ಮತ್ತು ಸ್ಮರಣೆಯನ್ನು ಮರಳಿ ಪಡೆಯಲು, ಕೆಲವು ದಿನಗಳ ಕಾಲ ಒಗಟುಗಳು ಸ್ಮರಣ ಶಕ್ತಿ ಹೆಚ್ಚಿಸುವ ಆಟಗಳು ಮತ್ತು ಚಟುವಟಿಕೆಗಳನ್ನು ಮಾಡಿ.

ಧ್ಯಾನ ಮತ್ತು ವಿಶ್ರಾಂತಿ ನರಕೋಶಗಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗಲು ಸಹಾಯ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದ ಶ್ವಾಸಕೋಶದ ಕಾರ್ಯಕ್ಷಮತೆ ವೃದ್ಧಿಯಾಗುತ್ತದೆ.

ನಮ್ಮ ಸಹಾಯವಾಣಿ



ರಿಂಗಣಿಸುತಿದೆ Avaya ದಲ್ಲಿ ಈ ಕಾಲು, ಜನರೇ ಕೇಳುವೆವು ನಾವು ನಿಮ್ಮಯ ಗೋಳು, ನಮ್ಮ ಮುಂದಿರುವುದು ದೊಡ್ಡ ಸವಾಲು, ಆದರೂ... ಬೆಳಗುವೆವು ನಾವು ನಿಮ್ಮಯ ಬಾಳು, ಗ್ರಾಹಕರೇ, ನಿರೀಕ್ಷಿಸಿ... ನಿಮ್ಮ ತೊಂದರೆ ನಿವಾರಣೆಗೆ ನಮ್ಮ ಕಡೆಯಿಂದ ಬರುವುದು ಒಂದು ಕಾಲು, ತುರ್ತು ಇತ್ಯರ್ಥವಾಗುವುದು ನಿಮ್ಮಯ ಗೋಳು...

ಮೋಡಗಳು

ಮೋಡಗಳು ಚದುರಿಹವು ತಂಪನೆಯ ಹನಿಗಳ ಸುರಿಸಲು ಈ ಇಳಿಯೋಳಗೆ.. ವಸುಂಧರೆಯು ನಗುತಿರಲು ಹನಿಯು ಬೀಳುತಿರಲು ಈ ಬೆಚ್ಚನೆಯ ಭುವಿಯೋಳಗೆ....

ಮಂಜಿನ ಹನಿಯು ಹಬ್ಬಿರಲು, ಅಂಜಿಕೆಯೇಕೆ ಮನವೇ?, ಪತರಗುಟ್ಟುವ ಚಳಿಯಲಿ, ಈ ಮೌನವು ಸರಿಯೇ? ರವಿಯು ಉದಯಿಸಲು ಮನವು ಉಲ್ಲಸಿತವಾಗುವುದು ದಿಟವೇ....?



-ಸಂತೋಷ್ ಕುಮಾರ್
ಟೀಮ್ ಲೀಡರ್, ಬೆಸ್ಕಾಂ ಸಹಾಯವಾಣಿ

ಇವರು ನಮ್ಮ ಸಾಹಿತಿಗಳು

ಆಧುನಿಕ ಕನ್ನಡ ಸಾಹಿತ್ಯಕ್ಕೆ ಹಲವು ಅಮೂಲ್ಯ ಕೃತಿಗಳ ಕೊಡುಗೆ ನೀಡಿದ ಮೇರು ಸಾಹಿತಿಗಳಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಒಬ್ಬರು.

ಅವರು ಗಾಂಧಿವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಗೊರೂರು ಗ್ರಾಮದಲ್ಲಿ 1904 ರ ಜುಲೈ 4 ರಂದು ಜನಿಸಿದರು.

ತಂದೆ ಶ್ರೀನಿವಾಸ ಅಯ್ಯಂಗಾರ್, ತಾಯಿ ಲಕ್ಷ್ಮಮ್ಮ. ಅವರದು ದೊಡ್ಡ ಕುಟುಂಬ. ಸುಸಂಸ್ಕೃತ ಕೌಟುಂಬಿಕ ಹಿನ್ನೆಲೆಯಿಂದ ಬಂದ ಅವರು ಪ್ರಾಥಮಿಕ ಶಿಕ್ಷಣವನ್ನು ಗೊರೂರಿನಲ್ಲಿಯೇ ಮುಗಿಸಿದರು.

ಹಾಸನದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾಗ ಬ್ರಿಟಿಷರ ವಿರುದ್ಧ ಗಾಂಧೀಜಿ ಅವರು ನಡೆಸುತ್ತಿದ್ದ ಅಸಹಕಾರ ಚಳುವಳಿಯಿಂದ ಆಕರ್ಷಿತರಾಗಿ ಗುಜರಾತಿನ ಗಾಂಧಿನೇವಾಶ್ರಮಕ್ಕೆ ತೆರಳಿದರು.

ನಂತರ ಅಲ್ಲಿನ ಗಾಂಧಿ ವಿದ್ಯಾಪೀಠದಲ್ಲಿ ಶಿಕ್ಷಣ ಮುಂದುವರಿಸಿದ ಅವರು ಸಾಬರಮತಿ ಆಶ್ರಮದಲ್ಲಿ ಗಾಂಧೀಜಿಯವರೊಂದಿಗೆ ನಿಕಟ ಸಂಪರ್ಕ ಸಾಧಿಸಿದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು.

ಮುಂದೆ ಹಲವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಅವರು ಹಲವು ಬಾರಿ ಸೆರೆಮನೆ ವಾಸವನ್ನು ಅನುಭವಿಸಿದರು.

ಗಾಂಧಿಯವರ ಗಾಢ ಪ್ರಭಾವದಿಂದ ಹಲವು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿದ್ದುಕೊಂಡೇ ಸಾಹಿತ್ಯ ರಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.


ಅಖಿಲಭಾರತ ಚರಕ ಸಂಘ, ಮೈಸೂರು ಗ್ರಾಮ ಸೇವಾ ಸಂಘಗಳ ಮೂಲಕ ಅವರು ಹಮ್ಮಿಕೊಂಡಿದ್ದ ಖಾದಿ ಪ್ರಚಾರ ಮಹತ್ವ ಪಡೆದುಕೊಂಡಿತ್ತು.

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಅವರ ಮೊದಲ ಕೃತಿ 'ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು', ಗ್ರಾಮೀಣ ಬಹುಕಿನ ಹೃದಯಂಗಮ ಚಿತ್ರಣವುಳ್ಳ ಗಮನಾರ್ಹ ಕೃತಿಯಾಗಿ ಹೊರಹೊಮ್ಮಿತು.

ಹಳ್ಳಿಯ ಚಿತ್ರಗಳು, ಹಳ್ಳಿಯ ಬಾಳು, ನಮ್ಮ ಊರಿನ ರಸಿಕರು', 'ಗರುಡ ಗಂಬದ ದಾಸಯ್ಯ', 'ಮೆರವಣಿಗೆ', ಇವೇ ಮೊದಲಾದ ಕೃತಿಗಳು ಗ್ರಾಮ ಜೀವನದ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿವೆ.

'ಭೂತಯ್ಯನ ಮಗ ಅಯ್ಯು', ಹೇಮಾವತಿ' ಮತ್ತಿತರ ಕೃತಿಗಳ ಮೂಲಕ ಕನ್ನಡದ ಕಥಾ ಹಾಗೂ ಕಾದಂಬರಿ ಸಾಹಿತ್ಯವನ್ನು ಗೊರೂರು ಶ್ರೀಮಂತಗೊಳಿಸಿದ್ದಾರೆ.



ಅವರ 'ಅಮೆರಿಕಾದಲ್ಲಿ ಗೊರೂರು' ಪ್ರವಾಸ ಕಥನದ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರಾಜ ಬಹದ್ದೂರ್ ಪ್ರಶಸ್ತಿ, ಜಾನಪದ ಸಮ್ಮೇಳನಾಧ್ಯಕ್ಷತೆ, ಮೈಸೂರು ವಿ.ವಿ ಗೌರವ ಡಾಕ್ಟರೇಟ್, ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಿವೆ.

ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಕೆಲವು ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಪತ್ರಕರ್ತರಾಗಿಯೂ ಹೆಸರು ಮಾಡಿದ್ದರು.

'ಹೇಮಾವತಿ ತೀರದ ಗಾಂಧಿ' ಎಂದೇ ಪ್ರಸಿದ್ಧರಾಗಿದ್ದ ರಾಮಸ್ವಾಮಿ ಅಯ್ಯಂಗಾರ್ ಅವರು 1991 ರ ಸೆಪ್ಟೆಂಬರ್ 28 ರಂದು ನಿಧನರಾದರು.

ಸ್ವಾತಂತ್ರ್ಯ ಸಂಗ್ರಾಮ ಹಾಗೂ ಗಾಂಧೀಜಿಯವರ ಜೀವನದ ಬಗ್ಗೆ ಹಲವು ಕೃತಿ ರಚನೆ ಮಾಡಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ✪



ಹುಟ್ಟುಹಬ್ಬದ ಶುಭಾಶಯಗಳು

2021ನೇ ವರ್ಷದ ಜುಲೈ-ಸೆಪ್ಟೆಂಬರ್ ತಿಂಗಳಿಗಲ್ಲ ಹುಟ್ಟುಹಬ್ಬ ಆಚರಿಸುತ್ತಿರುವ ಬೆಂಗಳೂರು ಅಧಿಕಾರಿಗಳು, ಸಿಬ್ಬಂದಿಗೆ "ಬೆಂಗಳೂರು ಸ್ನೇಹಿ" ಯು ಹುಟ್ಟುಹಬ್ಬದ ಸಾರ್ವಜನಿಕ ಶುಭಾಶಯಗಳು.

- ಸಂಪನ್ಮೂಲ ಮಂತ್ರಿ

ಸಾರ್ವಜನಿಕ ಸ್ವೀಕೃತಿಗಾಗಿ

ಹತ್ತು ಹಲವು ವರ್ಷದ ಸೇವೆ ಸಲ್ಲಿಸಿ ಬೆಂಗಳೂರು ನಗರಕ್ಕೆ ಶ್ರಮಿಸಿ 2021ನೇ ವರ್ಷದ ಜುಲೈ-ಸೆಪ್ಟೆಂಬರ್ ತಿಂಗಳಿಗಲ್ಲ ನಿವೃತ್ತಿ ಹೊರಮುತ್ತಿರುವ ಅಧಿಕಾರಿಗಳು / ಸಿಬ್ಬಂದಿಗೆ "ಬೆಂಗಳೂರು ಸ್ನೇಹಿ"ಯು ಸಾರ್ವಜನಿಕ ಸ್ವೀಕೃತಿಗಾಗಿ.

- ಸಂಪನ್ಮೂಲ ಮಂತ್ರಿ



ಮೆಂತ್ಯವನ್ನು ದೇಶದ ಎಲ್ಲಾ ಭಾಗದಲ್ಲಿಯೂ ತರಕಾರಿ ಸೊಪ್ಪನ್ನಾಗಿ ಬೆಳೆಯುತ್ತಾರೆ. ಮೆಂತ್ಯದ ಸೊಪ್ಪು, ಮೆಂತ್ಯದ ಕಾಳು ಎರಡೂ ಉಪಯೋಗದಲ್ಲಿವೆ.

ತಲೆಕೊದಲು ಉದುರುವುದನ್ನು ತಡೆಗಟ್ಟಲು, ಮುಖದ ಕಾಂತಿ ಹೆಚ್ಚಿಸಲು, ಚರ್ಮದ ಸುಕ್ಕು, ಮೊಡವೆ ಮತ್ತಿತರ ಕಲೆಗಳ ನಿವಾರಣೆಗೆ ಮೆಂತ್ಯದ ಸೊಪ್ಪನ್ನು ಬಳಸುತ್ತಾರೆ.

ಮಧುಮೇಹ/ಸಕ್ಕರೆ ಕಾಯಿಲೆ ನಿಯಂತ್ರಿಸಲು ಮೆಂತ್ಯ ಸೊಪ್ಪಿನ ಎರಡು ಚಮಚ ರಸವನ್ನು ಖಾಲಿ ಹೊಟ್ಟೆಯಲ್ಲಿ ಪ್ರತಿನಿತ್ಯ ತೆಗೆದುಕೊಳ್ಳುವುದು ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.

ಮೆಂತ್ಯದ ಕಾಳಿನ ಪುಡಿ ಸೇವನೆಯೂ ಮಧುಮೇಹಕ್ಕೆ ಪರಿಣಾಮಕಾರಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ, ಅದೇ ರೀತಿ ಪುಡಿಯನ್ನು ದಿನಕ್ಕೆ ಮೂರು ಬಾರಿ ಮಜ್ಜಿಯೊಂದಿಗೆ ಸೇವಿಸಿದರೆ ಮೂಲವ್ಯಾಧಿ, ಅತಿಸಾರ, ಅಜೀರ್ಣ, ಹೊಟ್ಟೆಯುಬ್ಬರಗಳ ನಿವಾರಣೆಗೆ ಸಹಕಾರಿಯಾಗಲಿದೆ. ವೃದ್ಧಾಪ್ಯದಲ್ಲಿ ಬರುವ ಸಾಮಾನ್ಯ ನೋವು ಬೇನೆಗಳಿಗೆ ಪ್ರತಿನಿತ್ಯ ಮೆಂತ್ಯದ ಸೊಪ್ಪಿನ ಪಲ್ಯ ಸೇವನೆ ಪರಿಣಾಮಕಾರಿ ಎನ್ನಲಾಗಿದೆ.

ಮೆಂತ್ಯದ ಹಸಿಸೊಪ್ಪನ್ನು ಒಂದು ಹಿಡಿಯಷ್ಟು ನಿತ್ಯ ಸೇವಿಸುವುದರಿಂದ ಜ್ವಾಪಕ ಶಕ್ತಿ ವೃದ್ಧಿಯಾಗಲು ಸಹಕಾರಿ.

ಹೀಗೆ ಮೆಂತ್ಯದ ಔಷಧೀಯ ಗುಣಗಳು ಹಲವಾರಿವೆ.



ಶುಂಠಿ

ಶುಂಠಿಯನ್ನು ಹಸಿಯಾಗಿಯೂ ಒಣಗಿಸಿಯೂ ಉಪಯೋಗಿಸುತ್ತಾರೆ.

ಇದು ರುಚಿಯಲ್ಲಿ ಖಾರವುಳ್ಳದ್ದಾಗಿದೆ. ಗುಣದಲ್ಲಿ ಜೀರ್ಣಕಾರಿ ಹಾಗೂ ಉತ್ತೇಜನಕಾರಿ. ಹಲವು ರೀತಿಯಲ್ಲಿ ಔಷಧೀಯ ಗುಣವುಳ್ಳದ್ದು.

ಜಠರ ದೋಷಗಳ ನಿವಾರಣೆ: ಊಟದ ನಂತರ ಹಸಿ ಶುಂಠಿಯನ್ನು ಕಲ್ಲುಸಕ್ಕರೆಯೊಂದಿಗೆ ಜಗಿದು ನುಂಗಬೇಕು ಅಥವಾ ಶುಂಠಿ ಕಷಾಯಕ್ಕೆ ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ಕುಡಿಯಬೇಕು. ಇದರಿಂದ ಅಜೀರ್ಣ, ಅರುಚಿ, ಹೊಟ್ಟೆನೋವು ಇತ್ಯಾದಿ ಜಠರ ದೋಷಗಳು ನಿವಾರಣೆಯಾಗುತ್ತವೆ.


ಶೀತ, ನೆಗಡಿ: ಒಂದು ಚಮಚ ಹಸಿಶುಂಠಿ ರಸಕ್ಕೆ ಜೇನು ತುಪ್ಪ, ಒಂದು ಚಮಚ ಬೆರೆಸಿ ದಿನದಲ್ಲಿ ನಾಲ್ಕು ಬಾರಿ ಕುಡಿಯುವುದರಿಂದ ಶೀತ, ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ.

ಒಂದು ಚಮಚ ಶುಂಠಿ ರಸ, ಒಂದು ಚಮಚ ಮೆಂತ್ಯ ಸೊಪ್ಪಿನ ರಸ ಹಾಗೂ ಒಂದು ಚಮಚ ಜೇನು ಮಿಶ್ರಮಾಡಿ ಕುಡಿಯುವುದರಿಂದ ಕೆಮ್ಮು, ದಮ್ಮು ಹಾಗೂ ಪುಪ್ಪಸ ಸಂಬಂಧಿ ದೋಷಗಳು ನಿವಾರಣೆಯಾಗುತ್ತವೆ.

ಗಂಟಲು ಶುದ್ಧಿಗೆ : ಸಣ್ಣ ತುಂಡು ಹಸಿ ಶುಂಠಿ, ಒಂದು ಲವಂಗ, ಒಂದೆರಡು ಹರಳು ಉಪ್ಪು ಬಾಯಲ್ಲಿ ಹಾಕಿಕೊಂಡು ಚಪ್ಪರಿಸಿ ರಸ ನುಂಗುವುದರಿಂದ ಗಂಟಲು ನೋವು ನಿವಾರಣೆಯಾಗಿ ಶ್ವಾಸನಾಳಗಳು ಶುದ್ಧಿಯಾಗಲು ಸಹಕಾರಿಯಾಗುತ್ತದೆ.



ಪರೋಪಕಾರಾರ್ಥಮಿದಂ ಶರೀರಂ !



ನಮಗಾಗಿ ಮತ್ತು ನಮ್ಮವರಿಗಾಗಿ ದುಡಿಯುವುದು ಬದುಕುವುದು ಇದ್ದೇ ಇದೆ. ಆದರೆ ಇತರಿಗಾಗಿಯೂ ಬದುಕುವುದು ನಿಜವಾದ ಬದುಕು. ಇದನ್ನೇ ಗಿಡ ಮರಗಳೂ, ಪ್ರಾಣಿ ಪಕ್ಷಿಗಳೂ, ಪರೋಪಕಾರವನ್ನು ಮಾಡುತ್ತ ತಮ್ಮ ಜೀವನವನ್ನು ಸಾರ್ಥಕಗೊಳಿಸುತ್ತಿರುತ್ತದೆ. ಆದರೆ ನಾವೇನು ಮಾಡಿದೆವು ?

ಪರರಿಗಾಗಿ ಬದುಕುವವನ ಬದುಕೇ ನಿಜವಾದ ಬದುಕು. ಇದು ಪರೋಪಕಾರದಿಂದ ಮಾತ್ರ ಸಾಧ್ಯ. ಪರೋಪಕಾರವೆಂದರೆ, ತನ್ನವರ ಹೊರತಾಗಿ ಅನ್ಯರಿಗೆ ಸಕಾಲದಲ್ಲ, ಸಂತೋಷದಿಂದ, ಯಾವುದೇ ಪ್ರಚಾರ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಉಪಕಾರ. ತಾನು ಕೊಟ್ಟ ಹಣ್ಣನ್ನು ಮರ ತಾನೆಂದೂ ತಿಂದಿಲ್ಲ. (ಪರೋಪಕಾರಾಯ ಫಲಂತಿ ವ್ಯಕ್ತಾಃ). ನಮ್ಮ ಅಮ್ಮನ ಎದೆ ಹಾಲು ಕೊನೆಯಾದ ದಿನದಿಂದ ಜೀವನ ಪರ್ಯಂತ ಹುಲ್ಲನ್ನು ತಿಂದು ಹಾಲನ್ನು ಕೊಟ್ಟ ಹಸು, ಆ ಹಾಲನ್ನು ತಾನೆಂದೂ ಕುಡಿಯದೆ ಹಸು. ತನ್ನ ಕರುವಿನ ಬಾಯಿಂದ ಬಿಡಿಸಿದಾಗಲೂ ಸುಮ್ಮನಿದ್ದ ಹಸು-ಗೈಯ್ಯುತ್ತಿರೋದು ಪರೋಪಕಾರ. (ಪರೋಪಕಾರಾಯ ದುಹಂತಿ ಗಾವಾಃ) ಅಂತೆಯೇ ತಾನು ಹರಿಯುತ್ತಿದ್ದಂತೆ ತನ್ನ ಸುತ್ತ ಮುತ್ತಲ ಬೆಳೆಗಳಿಗೆ ನೆರವಾಗುವ ನದಿ ಮಾಡುತ್ತಿರೋದು ಪರೋಪಕಾರ (ಪರೋಪಕಾರಾಯ ವಹಂತಿ ನದ್ಯಾಃ). ಈ ಎಲ್ಲಾ ಸತ್ಕಾರ್ಯಗಳು ಯಾವುದೇ ಸದ್ಗುಣದ್ದಲ್ಲವಿಲ್ಲದೆ ನಡೆಯುತ್ತಿರುತ್ತವೆ. ಇದನ್ನೇ 'ಇಳಿಯಿಂದ ಮೊಳಕೆಯೊಗೆವೆಂದು ತಮಟೆಗಳಲ್ಲ; ಗಿಡದಿಂದ ಫಲ ಮಾಗುವೆಂದು ತುತ್ತೂರಿ ದನಿಯಿಲ್ಲ; ದಿನನಿತ್ಯ ಬೆಳಕಿವೆ ಸೂರ್ಯಚಂದ್ರರದೊಂದು ಸದ್ದಿಲ್ಲ. ಹೊಲ ನಿನ್ನ ತುಟಗಳನ್ನು ಮಂಕುತಿಮ್ಮ' ಎಂದು ಕಗ್ಗದಲ್ಲ ಡಿ.ವಿ.ಜಿಯವರು ತಿಳಿಸಿದರು.

ಒಮ್ಮೆ ಓರ್ವ ಯುವಕ, ಮಧ್ಯ ವಯಸ್ಸು ಮುದುಕ ಹೀಗೆ ಮೂವರು ಕಾಡೊಂದರಲ್ಲ ಪ್ರಯಾಣ ಮಾಡುತ್ತಿದ್ದರು. ದಾರಿಯಲ್ಲಿ ಮುಳ್ಳಿನ ಕಂತೆಯೊಂದು ಎದುರಾಯಿತು. ಎಲ್ಲರಿಗಿಂತಲೂ ಮುಂದಿದ್ದ ಯುವಕ ಆ ಕಂತೆಯ ಮೇಲಿಂದ ಜಿಗಿದು ಹಾರಿ ಪಯಣವನ್ನು ಮುಂದುವರಿಸಿದ. ಮಧ್ಯ ವಯಸ್ಸು ತನಗೆ ಕಾಲಡಲು ಸಾಕಾಗುವಷ್ಟು ಜಾಗದ ಮುಳ್ಳನ್ನು ಮಾತ್ರ ಆಚೆಗೆ ಸರಿಸಿ ಮುಂದುವರಿದ, ಮುದುಕನಾದರೋ ಹಿಂದಿನ ಪ್ರಯಾಣಿಕರಿಗೆ ಅನುಕೂಲವಾಗುವಂತೆ ದಾರಿಗೆ ಅಡ್ಡವಾಗಿ ಬಿದ್ದಿದ್ದ ಆ ಎಲ್ಲಾ ಮುಳ್ಳಿನ ಕಂತೆಗಳನ್ನು ಎತ್ತಿ ಆಚೆಗೆ ಬಿಸಾಕಿ ದಾರಿಯನ್ನು ಸುಗಮಗೊಳಿಸಿದ. ಇದು ಪರೋಪಕಾರ. ಆ ತತ್ವವನ್ನೇ ತಮ್ಮದಾಗಿಟ್ಟುಕೊಂಡು, ನಮ್ಮ ಹಿರಿಯರು ಊರುಗಳಲ್ಲ ಬಾವಿಗಳನ್ನು ತೋಡಿಸಿದರು; ಕೆರೆಗಳನ್ನು ಕಟ್ಟಿಸಿದರು; ಆಸ್ಪತ್ರೆ-ಅನಾಥಾಶ್ರಮಗಳನ್ನು ಸ್ಥಾಪಿಸಿದರು; ಶಾಲೆಗಳನ್ನು ತೆರೆದರು ತಮಗಾಗಿ ಅಲ್ಲ, ಜನರ ಉಪಯೋಗಕ್ಕೇಂದು ಮಾಡಿದರು. ಇದುವೇ ಪರೋಪಕಾರ. ದೇಶವಾಸಿಗಳನ್ನು ಕಾಯುತ್ತಿರುವ ಹಾಗೂ ಸಾಕುತ್ತಿರುವ ಯೋಧರ ಮತ್ತು ರೈತರ ಕೆಲಸಗಳೂ ಪರೋಪಕಾರ. ಈ ಪರಮ ಪುಣ್ಯದ ಕೆಲಸವನ್ನೇ ದಿನಕರ ದೇಸಾಯಿ ಅವರ ಕವನ ಹೀಗೆ ಹೇಳುತ್ತದೆ: ಸತ್ತಮೇಲೆ 'ನನ್ನ ದೇಹದ ಬೂದಿ ಗಾಳಿಯಲ ತೂರಿಬಿಡಿ; ಹೋಗಿ ಬೀಳಲ ಭತ್ತ ಬೆಳೆಯುವಲ್ಲ; ಬೂದಿ ಗೊಬ್ಬರವಾಗಿ, ತನೆಯೊಂದು ನೆಗೆದು ಬರೆ, ಧನ್ಯವಾಯಿತು ಹುಟ್ಟು ಸಾವಿನಲ್ಲ!' ಎಂದು. ನಾನಾದರೋ ನನ್ನ ಉಯಿಲಿನಲ್ಲ ಹೀಗೆ ಬರೆದೆ: ಸತ್ತ ಮೇಲೆ ವೈದ್ಯ ವಿದ್ಯಾಲಯಕ್ಕೆ ನನ್ನ ದೇಹ ದಾನವ ಮಾಡಿ-ನೆರವಾಗಲ ಅದು ವೈದ್ಯ ವಿದ್ಯಾರ್ಥಿಗಳಿಗೆ ದೇಹ ರಚನೆಯನ್ನು ಕಲಿಯುವಲ್ಲ! ಅಂತೆಯೇ ನೇತ್ರ ದಾನವ ಮಾಡಿ; ಹೋಗಿ ಸೇರಲ ಅದು ಕಣ್ಣು ಕಾಣದವರಲ್ಲ. ಅಲ್ಲಗೆ ಧನ್ಯವಾಯಿತು ನನ್ನ ಹುಟ್ಟು ಸಾವಿನಲ್ಲ.

ಆದರೆ ಒಂದು ಕಿವಿಮಾತು, ನಾವು ಯಾವಾಗಲೂ ಯಾರಿಗಾದರೂ ಏನಾದರೊಂದು ಉಪಕಾರವನ್ನು ಮಾಡುತ್ತಲೇ ಇರಬೇಕು. ಕಾರಣ ನಾವು ಹಲವರು ಗೃಹ ಉಪಕಾರಗಳಿಂದ ಉಪಕೃತರಾಗಿದ್ದೇವೆ. ಈ ಸತ್ಯವನ್ನೇ ವೇದವ್ಯಾಸರು ಹೇಳಿದರು. ಪರೋಪಕಾರಾಯ ಪುಣ್ಯಾಯ ಎಂದು. ಆದರೆ ನಾವು ಇತರಿಗೆ ಮಾಡಿದ ಉಪಕಾರವನ್ನು ಮರೆತು ಬಿಡಬೇಕು; ಮರೆಯದೆ ನೆನಪಿಟ್ಟುಕೊಂಡವಾದರೆ, ಉಪಕಾರಕ್ಕೆ ಏನೋ ಪ್ರತ್ಯುಪಕಾರವನ್ನು ಬಯಸುತ್ತಿದ್ದೇವೆ ಎಂದರ್ಥ. ಆಗ, ಮಾಡಿದ ಉಪಕಾರ ವ್ಯಾಪಾರವೆನಿಸುತ್ತದೆ. ಅಂತೆಯೇ ಇತರರೂ ನಮಗೆ ಮಾಡಿದ ಉಪಕಾರವನ್ನು ಮರೆಯಬಾರದು. ಮರೆತರೆ ಅದು ಕೃತಘ್ನತೆ ಎಂದೆನಿಸಿಕೊಳ್ಳುತ್ತದೆ. ಕೃತಘ್ನತೆಯೂ ಒಂದು. ಉಪಕಾರ ಏನಾದರೊಂದು ಪ್ರತ್ಯುಪಕಾರವನ್ನು ಮಾಡಲೇಬೇಕು. ಇದು ಸಾಧ್ಯವಾಗದಿದ್ದರೆ ಕನಿಷ್ಠ ಅವರು ಮಾಡಿದ ಉಪಕಾರವನ್ನು ಸ್ಮರಿಸಿಕೊಂಡರೆ ಸಾಕು; ಆ ಋಣಭಾರದ ಮೊದಲ ಕಂತನ್ನು ಪಾವತಿ ಮಾಡಿದಂತೆ! ಉಪಕರಿಸಿದವರಿಗೆ ಅಪಕಾರವನ್ನಂತೂ ಮಾಡಲೇಬಾರದು, ಅದುದರಿಂದ ಇತರರಿಗಾಗಿಯೂ ಕೊಂಚ ಬದುಕೋಣ! ✱

ಬೆವಿಕನ ನಲಗಮ ಕಛೇರಿಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.





ಸಂಪಾದಕ ಮಂಡಳಿ

ಶ್ರೀ ಪಿ.ರಾಜೇಂದ್ರ ಜೋಷನ್, ವ್ಯವಸ್ಥಾಪಕ ನಿರ್ದೇಶಕರು

ಶ್ರೀ ಡಾ. ಆರ್.ಸಿ.ಚೇತನ್, ನಿರ್ದೇಶಕರು (ಹಣಕಾಸು)

ಶ್ರೀ ಹೆಚ್. ಶ್ರೀರಾಮೇಗೌಡ, ನಿರ್ದೇಶಕರು (ತಾಂತ್ರಿಕ)

ಶ್ರೀ ಸೋಮಶೇಖರ್ ಜಿ.ಆರ್. ಪ್ರಧಾನ ವ್ಯವಸ್ಥಾಪಕರು (ಗ್ರಾ.ಸಂ.)

ಶ್ರೀ ಕೆ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ, ಕವಿಮಂ ಇಂಜಿನಿಯರುಗಳ ಸಂಘ

ಶ್ರೀ ಎಸ್.ಆರ್.ರಾಜನಾಯಕ್, ಪ್ರಧಾನ ಕಾರ್ಯದರ್ಶಿ, ಕವಿಪ್ರನಿನಿ ನೌಕರರ ಸಂಘ

ಶ್ರೀ ರಾಮಚಂದ್ರರೆಡ್ಡಿ, ಪ್ರಧಾನ ಕಾರ್ಯದರ್ಶಿ, ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘ

ಶ್ರೀ ಎಂ. ರವೀಂದ್ರ, ಕವಿಪ್ರನಿನಿ ಎಸ್ಟಾಂಗಗಳ ಪ.ಜಾತಿ ಮತ್ತು ವರ್ಗದವರ ಅಧಿಕಾರಿಗಳ ಸಂಘ

ಶ್ರೀ ಜಿ.ಮನೋಹ್‌ಕುಮಾರ್, ಪ್ರಧಾನ ಕಾರ್ಯದರ್ಶಿ, ಕವಿಪ್ರನಿನಿ ಡಿಪ್ಲೋಮಾ ಇಂ. ಸಂಘ

ಅಧ್ಯಕ್ಷರು

ಮುಖ್ಯ ಸಂಪಾದಕರು

ಮುಖ್ಯ ಸಂಪಾದಕರು

ಸಂಪಾದಕರು

ಸದಸ್ಯರು

ಸದಸ್ಯರು

ಸದಸ್ಯರು

ಸದಸ್ಯರು

ಸದಸ್ಯರು

ಮನವಿ

ಬೆಸ್ಕಾಂ ಸ್ನೇಹಿ ಗೃಹಪತ್ರಿಕೆಯಲ್ಲಿ ಪ್ರಕಟಣೆಗಾಗಿ ನಿಮ್ಮ ಅಭಿಪ್ರಾಯ, ಸಲಹೆ, ಲೇಖನ, ಕಛೇರಿಯಲ್ಲಿ ಏರ್ಪಡಿಸಿದ ಕಾರ್ಯಕ್ರಮ, ಸಮಾರಂಭಗಳ ಬಗ್ಗೆ ವರದಿಗಳು, ಅಧಿಕಾರಿ / ಸಿಬ್ಬಂದಿ ವರ್ಗದವರ ಸಾಧನೆಗಳ ಬಗ್ಗೆ ಮಾಹಿತಿಗಳನ್ನು ಕಳುಹಿಸಬೇಕಾದ ವಿಳಾಸ : ಪ್ರಧಾನ ವ್ಯವಸ್ಥಾಪಕರು (ಗ್ರಾ.ಸಂ.) ನಿಗಮ ಕಾರ್ಯಾಲಯ, ಬಿ.ವಿ.ಕಂಪನಿ, ಕೆ.ಆರ್.ವೃತ್ತ, ಬೆಂಗಳೂರು-560 001.

ಇ-ಮೇಲ್ ವಿಳಾಸ : gmcr@bescom.co.in



ವಿದ್ಯುತ್ ಸಂಬಂಧಿತ ಯಾವುದೇ ಸಹಾಯಕ್ಕಾಗಿ 24 ಗಂಟೆಗಳ ಸಹಾಯವಾಣಿ 1912
ಸಂದೇಶ ಕಳುಹಿಸಿ 58888 ವೆಬ್‌ಸೈಟ್.